



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೨೭, ಜೂನ್, ೨೦೨೩ (ಆಷಾಢ, ೦೬, ಶಕವರ್ಷ, ೧೯೪೫) BENGALURU, TUESDAY 27, JUNE, 2023 (ASHADHA, 06, SHAKAVARSHA, 1945)	ನಂ. ೨೫೫ No. 255
-----------------------	--	--------------------

ಕರ್ನಾಟಕ ಸರ್ಕಾರ

(ಚುನಾವಣಾ ಶಾಖೆ)

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ

ಸಂಖ್ಯೆ: : ಇಎಲ್‌ಎನ್.(೨).ಸಿಆರ್.೩೧/೨೦೨೦-೨೧(ಮಂ)

ದಿನಾಂಕ: 21/06/2023

ಅಧಿಸೂಚನೆ

ವಿಷಯ: ಚಿಕ್ಕಬಳ್ಳಾಪುರ ಜಿಲ್ಲೆ, ಮಂಚೇನಹಳ್ಳಿ ತಾಲ್ಲೂಕಿನ ಗ್ರಾಮಪಂಚಾಯಿತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಹುದ್ದೆ- 2020ರ ಎರಡನೇ ಅವಧಿಗೆ ಮೀಸಲಾತಿ ನಿಗದಿಪಡಿಸುವ ಬಗ್ಗೆ.

ಉಲ್ಲೇಖ: ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ.53.ಇಜಿಪಿ.2022, ಬೆಂಗಳೂರು, ದಿನಾಂಕ: 25/05/2023.

ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ 2020ರ ಮೊದಲನೇ ಅವಧಿ ಮುಕ್ತಾಯಗೊಂಡ ನಂತರ ಎಲ್ಲಾ ಗ್ರಾಮಪಂಚಾಯಿತಿಗಳಿಗೆ ಎರಡನೇ ಅವಧಿಗೆ ಚುನಾವಣೆಗಳನ್ನು ನಡೆಸಬೇಕಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44(2)ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರವೀಂದ್ರ.ವಿ.ಎನ್, ಭಾ.ಆ.ಸೇ., ಆದ ನಾನು ಚಿಕ್ಕಬಳ್ಳಾಪುರ ಜಿಲ್ಲೆ, ಮಂಚೇನಹಳ್ಳಿ ತಾಲ್ಲೂಕಿನ, ಎಲ್ಲಾ 7 ಗ್ರಾಮಪಂಚಾಯಿತಿಗಳಿಗೆ ಉಲ್ಲೇಖಿತ ಆದೇಶದಲ್ಲಿ ನಿರ್ದಿಷ್ಟ ಪಡಿಸಲಾದ ಮಾರ್ಗಸೂಚಿಗಳನ್ವಯ ಆಯಾ ಗ್ರಾಮಪಂಚಾಯಿತಿಗೆ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ದಿನಾಂಕ: 21/06/2023 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ವಿವಿಧ ವರ್ಗಗಳಾಗಿ ಹಾಗೂ ಆ ಪೈಕಿ ಮಹಿಳೆಯರಿಗಾಗಿ ಮೀಸಲಿರಿಸಿ, ಗ್ರಾಮಪಂಚಾಯಿತಿವಾರು ಕೆಳಕಂಡಂತೆ ನಿಗದಿಪಡಿಸಿ ಆದೇಶ ಹೊರಡಿಸಿರುತ್ತೇನೆ.

ಕ್ರ. ಸಂ.	ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು	ನಿಗದಿಪಡಿಸಿದ ಮೀಸಲಾತಿ	
		ಅಧ್ಯಕ್ಷ	ಉಪಾಧ್ಯಕ್ಷ
1	1-ಜರಬಂಡಹಳ್ಳಿ	ಸಾಮಾನ್ಯ (ಮ)	ಪ. ಜಾತಿ
2	2-ಮಿಣಕನಗುರ್ಕಿ	ಸಾಮಾನ್ಯ (ಮ)	ಪ. ಜಾತಿ (ಮ)
3	3-ಪುರ	ಪ. ಜಾತಿ (ಮ)	ಸಾಮಾನ್ಯ
4	4-ಗೌಡಗೆರೆ	ಸಾಮಾನ್ಯ	ಸಾಮಾನ್ಯ (ಮ)

ಕ್ರ. ಸಂ.	ಗ್ರಾಮಪಂಚಾಯಿತಿ ಸಂಖ್ಯೆ ಮತ್ತು ಹೆಸರು	ನಿಗದಿಪಡಿಸಿದ ಮೀಸಲಾತಿ	
		ಅಧ್ಯಕ್ಷ	ಉಪಾಧ್ಯಕ್ಷ
5	5-ಹಳೇಹಳ್ಳಿ	ಪ. ಪಂಗಡ (ಮ)	ಸಾಮಾನ್ಯ
6	6-ಮಂಚೇನಹಳ್ಳಿ	ಸಾಮಾನ್ಯ	ಪ. ಪಂಗಡ (ಮ)
7	7-ಶ್ಯಾಂಪುರ	ಪ. ಜಾತಿ	ಸಾಮಾನ್ಯ (ಮ)

(ರವೀಂದ್ರ.ದಿ.ಎನ್. ಭಾ.ಆ.ಸೇ.)

ಜಿಲ್ಲಾಧಿಕಾರಿ

ಹಾಗೂ ಜಿಲ್ಲಾ ಚುನಾವಣಾಧಿಕಾರಿ,

ಚಿಕ್ಕಬಳ್ಳಾಪುರ ಜಿಲ್ಲೆ.